

ಬರೆದಿದ್ದಾರೆ. ಇವರು ‘ದಿ ನ್ಯೂ ಯಾಕ್‌ ಟ್ರೇನ್ಸ್ ಮ್ಯಾಗೆಜ್ನ್’ಗೆ ಬರೆದ ‘ದಿ ಎಸ್‌ಟ್ರಾಟ್‌ಡಿನರಿ ಸ್ಟೋರ್ ಅಥ್ ಅಡಿಸ್‌ವ್ ಜಂಕ್ ಪ್ರೈಡ್’ ಒಡಲೇಬೇಕಾದ ಲೇಖನ. ‘ದಿ ಸೂಡಿಸ್‌ ವೇ’ ಪ್ರಸ್ತುತಿ ಲೇಖಿಕ ಕಿಯರ್ ಡಾಲ್‌ಕೋಟ್ ಹೇಳುತ್ತಾರೆ: ‘ನಾನು ಹೀಗೆ ಬೇಸ್‌ ಬಿಡ್ದೆ. ಬಹಳಪ್ಪು ಕಾಲ ಹೀಗೆ ಬ್ರಹ್ಮಸಿದ್ದೆ. ಒಂದು ದಿನ, ನಾನು ಆರೋಗ್ಯಕರ ಎಂದು ಭಾವಿಸಿ ಕೊಂಡ ಆಹಾರದ ಪ್ರೌಚ್ಚಿಟ್ ಮೇಲೆ ಅದರಲ್ಲಿರುವ ಇನ್‌ಗ್ರೆಡಿಯೆಂಟ್‌ ಮತ್ತು ನ್ಯೂಟ್ರಿಷನಲ್ ಫ್ರೆಷ್ ಎರಡನ್ನೂ ಓದಿದೆ. ‘ಹೆಲ್ಪ್’ ಎಂದು ಮಾರುವ ಈ ಆಹಾರಗಳಲ್ಲಿ ಇದ್ದ ಆಡುತ್ತೇ ಸೋಡಿಯಂ ಮತ್ತು ಶುಗರ್ ಪ್ರಮಾಣ ನೋಡಿ ಆಫಾರಾತಾಯಿತು. ಅವುಗಳಲ್ಲಿ ಇದ್ದ ಹೆಚ್ಚಿನ ಸ್ಟ್ರಾಂಟ್‌ಸ್ರೋ, ಹೆಚ್ಚಿನ ಸೇವಿಯಸ್‌ ನನ್ನನ್ನ ಚಟ್ಟಕ್ಕೆ ಬೇಳಿಗಿತ್ತು’. ತಮ್ಮ ಅನುಭವದಿಂದ ಅವರು ಹೇಳುತ್ತಾರೆ, ‘ಮನೆಯಲ್ಲಿ ಮಾಡಿದ ಆಹಾರವನ್ನು ತಿನಿ, ಅದರಲ್ಲಿ ಅತ್ಯಳ್ಳ ಉಪ್ಪು ಅಥವಾ ಸಕ್ಕರೆ ಬಳಸಿ ನಮ್ಮ ನಾಲಗೆಯ ರುಚಿಮಾನಗಳು ಬಲು ಬೇಗನೆ ಹೊಂದಿಕೊಳ್ಳುತ್ತಿದ್ದವೇ’. ಇದು ನನ್ನ ಅನುಭವಕ್ಕೂ ಬಂದ ಸತ್ಯ.

ಮನೆಯ ಉಂಟ ಅಮೃತಮ್

ಆಚೆಶ್ವರಿ ಅವರೂ ಅದನ್ನೇ ಹೇಳುತ್ತಾರೆ – ‘ಮನೆಯಲ್ಲಿ ಮಾಡಿದ ಅಡುಗೆ ಆರೋಗ್ಯಕ್ಕೆ ಅತ್ಯಂತ ಸೂಕ್ತ. ಏಕೆಂದರೆ ನಾವು ಏನನ್ನು ತಿನ್ನುತ್ತಿದ್ದೇವೆ, ಅದರಲ್ಲಿನಿದೆ ಎಂಬುದು ತಿಳಿದಿರುತ್ತದೆ. ಆಹಾರದಲ್ಲಿ ಏನು ಉಪಯೋಗಿಸೆವು, ಹೇಗೆ ತಯಾರಿಸಿದೆವು ಎಂಬುದು ಸ್ವಷ್ಟವಿರುತ್ತದೆ’.

ಮೈದಾ ಬ್ರೆಂಡ್‌ಯಲ್ಲ, ಹಿಡಿಗಾಳಿನಿಂದ

ಮಾಡಿದ ಗೋಧಿಟ್ಟು ಉತ್ತಮ ಎಂದು ಇಂದು ಜನಸಾಮಾನ್ಯಗೂ ತಿಳಿದಿದೆ. ಸಕ್ಕರೆ ಬ್ರೆಂಡ್‌ಯಲ್ಲ, ಬೆಲ್ಲದಲ್ಲಿ ಪೌಷ್ಟಿಕಾಂಶ ಇದೆ ಎಂಬ ಸಾಮಾನ್ಯ ಜಾನ ಹರಡಿದೆ. ರಿಫ್ರೆನ್ಸ್‌ ಎಜ್ಜೆಗ್‌ ಗ್ಲೂ ಉತ್ತಮವಾದ್, ಗಾಳಿದಿಂದ ತೆಗೆದೆ ಎಜ್ಜೆ ಬ್ರೆಂಡ್‌ಯದು ಎಂದು ಹುಡುಕೆ ಹೊಗುತ್ತೇವೆ. ಮನೆಯಲ್ಲಿ ಮಾಡಿದ ಅಡುಗೆಯಲ್ಲಿ ಈ ಎಳ್ಳು ಎಚ್ಚರಗಳಿವೆ. ‘ಬಾಯಿರುಚಿಗೆ ಆಗೋಮ್‌ ತೆಗ್ಗಾಮ್‌ ಹೊರಗೆ ತಿನ್ನುವುದು ಸರಿ, ಅದರೆ ದಿನವೂ ಅಡುಗೆಗೆ ಬದಲಾಗಿ ಫ್ರೂಟ್ ಪ್ರೈಡ್ ಬಳಸುವುದು ಅನಾರೋಗ್ಯಕ್ಕೆ ದಾರಿ’ ಎನ್ನುತ್ತಾರೆ ರಾಚೆಶ್ವರಿ.

ಒಂದು ಸುಕಾರಾತ್ಮಕ ಉದಾಹರಣೆ

‘ಆಹಾರವೇ ಸ್ಟೇಟ್‌ಫ್ರಿ’ ಎನ್ನುವ ರಾಚೆಶ್ವರಿ ಮೇಡಂ ಅವರ ಮಾತು ಕೇಳಿದ ನನಗೆ ಸವಿತಾ ಅವರ ಮನೆಯಲ್ಲಿ ಅದರ ಜೆವಂತ ಉದಾಹರಣೆಯನ್ನು ಕಾಲಾಲು ಸಾಧ್ಯವಾಗಿದೆ. ಸವಿತಾ ಅವರಾದನೆ ನನ್ನದು ಮೂರು ದಶಕಗಳು ಮೀರಿದ ಸ್ವೇಚ್ಚ. ಆ ಆರಂಭದ ದಿನಗಳು ನೆನಪಾಗುತ್ತವೆ. 1995ನೇ ಇಸವಿ, ಸವಿತಾ ‘ಪಾಲ್‌ರ್‌’ ತೆರೆದು ಹೆಚ್ಚು ವರ್ಷಗಳಾಗಿರಲಿಲ್ಲ. ಆಗವರು ಪ್ರಟ್ಟ ಮುಗುವಿನ ತಾಯಿ. ಪತಿ ನಯನ್ ಸಾಲ ತೆಗೆದುಕೊಂಡು ಸ್ವಂತ ಪ್ರೈಡ್ ಉದ್ದುಮವನ್ನು ಆಗಷ್ಟೇ ಆರಂಭಿಸಿದ್ದರು. ಅತ್ಯೇ ಮಾವನವರ ಜೊತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ. ಇಂತಹ ಸಂದರ್ಭದಲ್ಲಿ ಅತ್ಯಯವರ ಮೂಲತೆಯಿಡಗಳು ನೀತ್ತಿಯಗೊಂಡವು. ಎರಡು ದಶಕಗಳಿಂದ ಸಿಹಿಮಾತ್ರ ರೋಗರ ನೂರೆಂಬ ಸಂಕಷ್ಟಗಳಲ್ಲಿ ಹೊರಳಾಡಿದ್ದ ಅತ್ಯೇಯವರಿಗೆ

37ರ ವಯಸ್ಸಿನಲ್ಲಿಯೇ ಹೃದಯಾಫಾತ ಆಗಿತ್ತು. ರಾಯಾಲೀಸ್‌ ಕೊಡ ಸಾಕಷ್ಟು ಕಾಲ ನಡೆದು, 58ರ ವಯಸ್ಸಿಗೇ ಅತ್ಯೇ ತೇರಿಕೊಂಡರು. ಮಾವನವರ ಕುಟುಂಬದಲ್ಲಿಯೂ ಬಹುಜನರಿಗೆ ಸಿಹಿಮಾತ್ರರೋಗ, ಮಾವನವರಿಗೂ ದಯಾಬಿಟ್ಸ್‌ ಬೇಗ ಬಡಿದಿತ್ತು, ಅದೇ ಕಾಲೆಯೇ ಸಂಕೀರ್ಣತೆಯಲ್ಲಿ ತೇರಿಕೊಂಡರು.

ಹೃದಯ ತಡ್ಡರಾದ ಡಾ. ವಿಜಯಲಕ್ಷ್ಮಿ ಬಾಳ್ಯಕುಂಪಿ ಅವರು ಸವಿತಾಗೆ ‘ನಿಮ್ಮ ಪೆಯಿಯ ದಯಿಟ್‌ನಲ್ಲಿ ಬದಲಾವಣೆ ಮಾಡಿ’ ಎಂದು ಸಲಹೆ ಕೊಟ್ಟಿದ್ದರು. ಪತಿಯ ವಂಂಬಾಹಿಗಳಲ್ಲಿ ಮಧುಮೇಹದ ಸಾಧ್ಯತೆ ಇದ್ದಿರಬಹುದಾದರೂ, ಪೂರ್ಕ ಪರಿಸರವಲ್ಲದೆ ಕಾಯಿಲೇ ಬಾರದು ಎಂದು ಸವಿತಾಗೂ ನಂಬಿಕೆ ಇತ್ತು. ಸವಿತಾ ತಮ್ಮ ಕುಟುಂಬದ ಆಹಾರದ ಪರಿಯನ್ನೇ ಬಲು ಎಚ್ಚರಿದ ಬದಲಿಂಬಿಸಿಕೊಂಡರು.

ಸವಿತಾ ಗಮನಿಸಿದ್ದರು – ಅತ್ಯೇ ಮನೆಯಲ್ಲಿನ ಆಹಾರದಲ್ಲಿ ನಾರಿನ ಅಂಶ ಕಡಿಮೆ ಇತ್ತು, ಹಸಣ್ಣಿ ತಿನ್ನುತ್ತಿರಲಿಲ್ಲ; ಪತಿಗೆ ಹೊಸ್ಟ್‌ ಕಟ್ಟಿಸುವುದು ಮಲಬಿಡ್ಡತೆ ಬಾಧಿಸುವುದು ಸಾಮಾನ್ಯವಿತ್ತು. ನಿಧಾನವಾಗಿ ಓದಿ, ಕೇಳಿ, ಪ್ರಯೋಗಿಸಿ ತಿಳಿದಕೊಂಡಂತೆ ಸವಿತಾಗೆ ಆಹಾರ ಕುರಿತು ಒಳಗೊಂಡಿ ಮೂಡಿತ್ತು. ಸವಿತಾ ಮೋದಲಿಗೆ ತಮ್ಮ ದೈನಂದಿಕ ಆಹಾರದಲ್ಲಿ ತಾಜಾ ಹಸಣ್ಣಿ ತರಕಾರಿಗಳು, ಸೊಪ್ಪುಗಳು ಧಾರಾಳವಾಗಿ ಇರುವಂತೆ ನೋಡಿಕೊಂಡರು. ‘ನಾವು ಅಡಿನಂತೆ ತಿನ್ನಬೇಕು, ಆದು ಮುಟ್ಟುದ ಸೊಷ್ಟಿಲ್ಲ ಎನ್ನುತ್ತಾರೆ ನೋಡಿ’ ಎಂದು ಸವಿತಾ ಹೇಳುತ್ತಾರೆ. ‘ರೋಟ್‌, ಉಷ್ಟಿಟ್ಟು ಪನೆ ಮಾಡಿದರೂ ತರಕಾರಿ ಹೆಚ್ಚು

